

ಮನಸು ನಿನ್ನ ಮೇಲೆ ಬಹಳ ಕಾಲ

1. **Ref.:** Shri Purandara Dasara Sahitya Part – 4, Krishna Leele, edited by Shri Betageri Krishna Sharma and Shri Bengeri Huchhu Rayaru, page No. 91.
2. **Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi, page No. 437.
3. **Note:** Lyrics mentioned without highlights are as per Ref. 1. The wordings in Ref. 2 are mentioned in yellow highlights.

ರಾಗ: ಮಧುಮಾಧವಿ ತಾಳ: ಅಟ

ರಾಗ: ಶಂಕರಾಭರಣ ತಾಳ: ಅಟ

ಮನಸು ನಿನ್ನ ಮೇಲೆ ಬಹಳ ಎನ-
ಗನುಕೂಲವಾಗೋದು ಹೇಳಾ || ಪ ||

ಮನಸು ನಿನ್ನ ಮೇಲೆ ಬಹಳ ಕಾಲ
ಅನುಕೂಲಿಸದೊ ಗೋಪಾಲ

ಮನಸಿಜನಾಟದಿ ಕೂಡುವೆನೆಂದರೆ
ಮನುಜರೆಲ್ಲರು ಕಾಯುವರೆನ್ನ || ಅಪ ||

ನಿನ ಕೂಡ ಈಗ ಕೂಡುವೆನೆಂದರೆ ಮನೆ-
ಜನರೆಲ್ಲರು ಕೂಡಲೀಸರೊ ಕೃಷ್ಣ

ನೆರೆಹೊರೆ ಮನೆಯವರೆಲ್ಲ ಎನ್ನ
ನೆರಳ ಕಂಡರೆ ಸೇರರಲ್ಲ
ಸರಿಸಖಿಯರೆಲ್ಲ ಸುಮ್ಮನೆ ದೂರ್ವರು
ಬರಿ ಮಾತನಾಡಲು ಸಮಯ ಸಿಗದಲ್ಲ || ೧ ||

ಗಂಡನೆಂಬವನು ಉದ್ದಂಡ - ಎನ್ನ
ಕಂಡರೆ ಸೇರನು ಭಾವ ಪ್ರಚಂಡ
ಭಂಡೆ ಅತ್ತೆಯು ಲಂಡೆ ಅತ್ತಿಗೆ ಕೇಳೊ
ಕಂಡರಿಬ್ಬರನು ದಂಡಿಸುವರೊ ರಂಗ

ಗಂಡನೆಂಬವನು ಉದ್ದಂಡ, ಎನ್ನ
ಕಂಡರೆ ಕೋಪ ಪ್ರಚಂಡ
ಭಂಡುಗೇಡ್ಯತ್ತಿಗೆ ದಂಡಿಸುವಳು ಕೇಳೆ
ಕಂಡರಿಬ್ಬರನ್ನು ಖಂಡಿಸುವನು ಪ್ರಿಯ || ೨ ||

ನೆರೆಹೊರೆಯವರೆನ್ನನೆಲ್ಲ - ಮೈಯ
ನೆರಳ ಕಂಡರೆ ಸೇರರಲ್ಲ
ಸರಿಸಖಿಯರು ಎಲ್ಲ ಸುಮ್ಮನಿರುವರಲ್ಲ
ಮರೆಮಾತನಾಡಲು ವೇಳೆ ಕೂಡದೊ ರಂಗ

ಚದುರ ಪುರಂದರ ವಿಠಲ, ನಾಳೆ
ಮದುವೆ ನಮ್ಮನೇಲಿ ಗದ್ದಲ
ಅದರ ಸಂದಣಿಯಲಿ ಯಾವ್ಯಾವ ಪರಿಯಲಿ
ಮುದದಿಂದ ಕೂಡುವೆ ಮದನತಂತರದಲ್ಲಿ || ೩ ||

ಮದುವೆ ಮಾಡುವರೊ ಮನೆಯೊಳು - ನಾಳೆ
ಅದರ ಸಂದಣಿಯ ಹೊಂಚಿನೊಳು
ಮುದದಿಂದ ಕೂಡುವೆನಾವ ಪರಿಯೊಳು
ಮದನ ತಂತ್ರದಿಂದ ಪುರಂದರ ವಿಠಲ

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:

ಕೃಷ್ಣನ ಸಹಸ್ರಚರ್ಯವನ್ನು ಸದಾ ಕಾಲ ಬಯಸುವ ಗೊಲ್ಲತಿಯೊಬ್ಬಳು ತನಗೆ ಒದಗಿದ ತೊಡಕು, ತೊಂದರೆಗಳನ್ನು
ನಿವೇದಿಸುತ್ತಾಳೆ.

ಉದ್ದಂಡ = ದುಷ್ಟ

ಲಂಡ = ಜಗಳಗಂಟಿ, ನೀಚ, ಲಡ್ಡು, ಮೊಂಡವಾದ

Classification: Keerthane

Ankita: purandara vittala

Location: NA

Category: Krishna Leele

Sub-Category: gopi, Krishna, mana, maduve, mane, atte, pati, Gopala, jana, ranga,

Pravachana: NA

Explanation: NA